



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಗುರುವಾರ, ೦೯, ಮೇ, ೨೦೨೪(ವೈಶಾಖ, ೧೯, ಶಕವರ್ಷ, ೧೯೪೬) BENGALURU, THURSDAY, 09, MAY, 2024(VAISHAKHA, 19, SHAKAVARSHA, 1946)	ನಂ. ೨೩೭ No. 237
----------------------	----------------------------------------------------------------------------------------------------------------------------------	--------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ (ಚುನಾವಣೆಗಳು)

ಭಾರತ ಚುನಾವಣಾ ಆಯೋಗ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 08 ಚುವಿಪ 2024, ಬೆಂಗಳೂರು, ದಿನಾಂಕ: 09ನೇ ಮೇ 2024

ದಿನಾಂಕ: 09ನೇ ಮೇ 2024

ವೈಶಾಖ 19, 1946 (ಶಕ)

ಈ ಕೆಳಕಂಡ ಕೋಷ್ಟಕದ ಅಂಕಣ (2) ರಲ್ಲಿ ತೋರಿಸಲಾದ ಸಂಖ್ಯೆಗಳ ಅನುಸಾರ, ಕೋಷ್ಟಕದ ಅಂಕಣ (1)ರಲ್ಲಿ ನಿರ್ದಿಷ್ಟಪಡಿಸಿದ ವಿಧಾನಪರಿಷತ್ತಿನ ಚುನಾವಣಾ ಕ್ಷೇತ್ರಗಳಿಂದ ಆಯ್ಕೆಯಾದ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಆರು ಸದಸ್ಯರ ಸ್ಥಾನಗಳು, ಅವರ ಪದಾವಧಿಯು ಮುಕ್ತಾಯಗೊಂಡಿರುವ ಕಾರಣ ಕೋಷ್ಟಕದ ಅಂಕಣ (3)ರಲ್ಲಿ ಸೂಚಿಸಲಾದ ದಿನಾಂಕಗಳಂದು, ಆ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗುತ್ತಿರುವುದರಿಂದ; ಮತ್ತು

ಹಾಗೆ ಉದ್ಭವಿಸಿದ ಸದರಿ ಖಾಲಿ ಸ್ಥಾನಗಳನ್ನು ಭರ್ತಿಮಾಡುವ ಉದ್ದೇಶಕ್ಕಾಗಿ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ;

ಜನತಾಪ್ರಾತಿನಿಧ್ಯ ಅಧಿನಿಯಮ, 1951ರ (1951 ರ 43) 16ನೇ ಪ್ರಕರಣದ ಅನುಸಾರ ಚುನಾವಣಾ ಆಯೋಗವು ಶಿಫಾರಸು ಮಾಡಲಾದಂತೆ, ಕರ್ನಾಟಕ ರಾಜ್ಯದ ರಾಜ್ಯಪಾಲರು, ಸದರಿ ಅಧಿನಿಯಮದ ಉಪಬಂಧಗಳು ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು ಮತ್ತು ಆದೇಶಗಳನುಸಾರ ಸದರಿ ಖಾಲಿ ಸ್ಥಾನಗಳನ್ನು ಭರ್ತಿಮಾಡುವ ಉದ್ದೇಶಕ್ಕಾಗಿ ರಾಜ್ಯದ ವಿಧಾನ ಪರಿಷತ್ತಿಗೆ ಈ ಕೆಳಕಂಡ ಕೋಷ್ಟಕದ ಅಂಕಣ(1)ರಲ್ಲಿ ನಿರ್ದಿಷ್ಟಪಡಿಸಿದ ಪ್ರತಿಯೊಂದು ವಿಧಾನ ಪರಿಷತ್ತಿನ ಚುನಾವಣಾ ಕ್ಷೇತ್ರಗಳಿಗೆ ಸದರಿ ಕೋಷ್ಟಕದ ಅಂಕಣ (2)ರಲ್ಲಿ ಆ ಚುನಾವಣಾ ಕ್ಷೇತ್ರದ ಎದುರು ನಿರ್ದಿಷ್ಟಪಡಿಸಿದಷ್ಟು ಸಂಖ್ಯೆಯ ಸದಸ್ಯರನ್ನು ಚುನಾಯಿಸುವಂತೆ ಈ ಮೂಲಕ ಕರೆ ನೀಡಿರುತ್ತಾರೆ :-

(೧)

ಕೋಷ್ಟಕ

ಚುನಾವಣಾ ಕ್ಷೇತ್ರದ ಹೆಸರು	ಚುನಾಯಿಸ ಬೇಕಾದ ಸದಸ್ಯರ ಸಂಖ್ಯೆ	ನಿವೃತ್ತಿಯ ದಿನಾಂಕ
(1)	(2)	(3)
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ	1	21.06.2024
ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ	1	
ಬೆಂಗಳೂರು ಪದವೀಧರರ ಕ್ಷೇತ್ರ	1	
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ	1	
ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ	1	
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ	1	

ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಮಧು ಎ.ಸಿ)

ಸಹಾಯಕ ಮುಖ್ಯ ಚುನಾವಣಾಧಿಕಾರಿ ಮತ್ತು

ಸರ್ಕಾರದ ಪದನಿಮಿತ್ತ ಅಧೀನ ಕಾರ್ಯದರ್ಶಿ

ಸಿ.ಆ.ಸು.ಇ (ಚುನಾವಣೆಗಳು)

ಭಾರತ ಚುನಾವಣಾ ಆಯೋಗ

ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ

ದಿನಾಂಕ: 09ನೇ ಮೇ 2024

ವೈಶಾಖ 19, 1946 (ಶಕ)

ಅಧಿಸೂಚನೆ

ಸಂಖ್ಯೆ: 322/ಕೆಟಿ-ಎಲ್‌ಸಿ-ಜಿ&ಟಿ/2024:- ಜನತಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ 43) ರ 16ನೇ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಮತ್ತು ದಿನಾಂಕ: 09ನೇ ಮೇ 2024 ರಂದು ರಾಜ್ಯದ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯ ಮೂಲಕ ಕರ್ನಾಟಕ ರಾಜ್ಯದ ರಾಜ್ಯಪಾಲರು ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿಗೆ, ಈ ಕೆಳಗಿನ ಕೋಷ್ಟಕದ ಅಂಕಣ(1)ರಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ವಿಧಾನ ಪರಿಷತ್ತಿನ ಚುನಾವಣಾ ಕ್ಷೇತ್ರಗಳಿಗೆ, ಸದರಿ ಕೋಷ್ಟಕದ ಅಂಕಣ(2)ರಲ್ಲಿ ಆ ಚುನಾವಣಾ ಕ್ಷೇತ್ರದ ಎದುರು ನಿರ್ದಿಷ್ಟಪಡಿಸಿದ ಸಂಖ್ಯೆಯ ಸದಸ್ಯರನ್ನು ಚುನಾಯಿಸುವಂತೆ ಈ ಮೂಲಕ ಕರೆ ನೀಡಿರುತ್ತಾರೆ ;

ಕೋಷ್ಟಕ

ಚುನಾವಣಾ ಕ್ಷೇತ್ರದ ಹೆಸರು	ಚುನಾಯಿಸ ಬೇಕಾದ ಸದಸ್ಯರ ಸಂಖ್ಯೆ
(1)	(2)
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ	1
ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ	1
ಬೆಂಗಳೂರು ಪದವೀಧರರ ಕ್ಷೇತ್ರ	1
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ	1
ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ	1
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ	1

ಆದ್ದರಿಂದ, ಈಗ ಜನತಾಪ್ರಾತಿನಿಧ್ಯ ಅಧಿನಿಯಮ, 1951 (1951ರ 43) ರ ಪ್ರಕರಣ 30 ಮತ್ತು ಪ್ರಕರಣ 56 ರ ಅನುಸಾರವಾಗಿ, ಚುನಾವಣಾ ಆಯೋಗವು ಈ ಮೂಲಕ-

A) ಸದರಿ ಚುನಾವಣೆಗೆ ಸಂಬಂಧ ಪಟ್ಟಂತೆ ಪ್ರತಿಯೊಂದು ಚುನಾವಣಾ ಕ್ಷೇತ್ರಗಳಿಗೆ,-

ಎ) ನಾಮಪತ್ರಗಳನ್ನು ಸಲ್ಲಿಸುವುದಕ್ಕೆ 16ನೇ ಮೇ 2024 (ಗುರುವಾರ) ಅನ್ನು ಕೊನೆಯ ದಿನಾಂಕವೆಂದು ಗೊತ್ತುಪಡಿಸಲಾಗಿದೆ.

- ಬಿ) ನಾಮಪತ್ರಗಳ ಪರಿಶೀಲನೆಗಾಗಿ ದಿನಾಂಕ 17ನೇ ಮೇ 2024 (ಶುಕ್ರವಾರ) ಎಂದು ಗೊತ್ತುಪಡಿಸಲಾಗಿದೆ,
ಸಿ) ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದಕ್ಕಾಗಿ 20ನೇ ಮೇ 2024 (ಸೋಮವಾರ), ಅನ್ನು
ಕೊನೆಯ ದಿನಾಂಕವೆಂದು ಗೊತ್ತುಪಡಿಸಲಾಗಿದೆ.
ಡಿ) ದಿನಾಂಕ: 03ನೇ ಜೂನ್ 2024 (ಸೋಮವಾರ) ವನ್ನು ಅವಶ್ಯವಾದರೆ ಆ ಮತದಾನವನ್ನು ನಡೆಸುವ
ದಿನಾಂಕವೆಂದು ಗೊತ್ತುಪಡಿಸಲಾಗಿದೆ; ಮತ್ತು
ಇ) ದಿನಾಂಕ: 12ನೇ ಜೂನ್ 2024 (ಬುಧವಾರ) ವನ್ನು ಆ ದಿನಾಂಕದೊಳಗೆ ಚುನಾವಣೆಯನ್ನು
ಮುಕ್ತಾಯಗೊಳಿಸುವ ದಿನಾಂಕವೆಂದು ಗೊತ್ತುಪಡಿಸಲಾಗಿದೆ; ಮತ್ತು
B) ಅವಶ್ಯವಾದರೆ ಚುನಾವಣೆಗಾಗಿ ಈ ಮೇಲೆ ನಿರ್ದಿಷ್ಟಪಡಿಸಲಾದ ದಿನಾಂಕದಂದು ಮತದಾನವನ್ನು ನಡೆಸುವ
ದಿನದಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ಮತದಾನದ ಸಮಯವನ್ನು
ನಿಗದಿಪಡಿಸಲಾಗಿದೆ,

ಆದೇಶಾನುಸಾರ

(ಸುಮನ್ ಕುಮಾರ್ ದಾಸ್)
ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ

(ಮಧು ಎ.ಸಿ)
ಸಹಾಯಕ ಮುಖ್ಯ ಚುನಾವಣಾಧಿಕಾರಿ ಮತ್ತು
ಸರ್ಕಾರದ ಪದನಿರ್ಮಿತ ಅಧೀನ ಕಾರ್ಯದರ್ಶಿ
ಸಿ.ಅ.ಸು.ಇ (ಚುನಾವಣೆಗಳು)